



ನೋಂದಣಿ ಸಂಖ್ಯೆ
Register Number

--	--	--	--	--	--

PART - III

ಸಸ್ಯಶಾಸ್ತ್ರ / BOTANY

(ಕನ್ನಡ ಮತ್ತು ಇಂಗ್ಲಿಷ್ ಭಾಷಾಂಶರಗಳು / Kannada & English Versions)

ಸಮಯ : 3 ಗಂಟೆಗಳು

[ಪರಮಾವಧಿ ಅಂಶಗಳು : 150]

Time Allowed : 3 Hours

[Maximum Marks : 150]

ಮೂಲಾಂಶ :

- (1) ಪ್ರಶ್ನೆ ಪ್ರತಿಕೆಯನ್ನು ಅದರ ಮುದ್ರಣದ ಅಚ್ಚಕಟ್ಟತನಕ್ಕಾಗಿ ಪರೀಕ್ಷೆಸಿರಿ. ಯಾವುದೇ ನ್ಯಾನೆಂಟೆಗಳಿದ್ದಲ್ಲಿ ತಡೆಗೊಳಿಸಿದೆ ಕೊಂಡಿ ಮೇಲ್ಮೈಚಾರಕರಿಗೆ ತಿಳಿಸಿರಿ.
- (2) ಬರೆಯಲು ಮತ್ತು ಅಡ್ಡಗೆರೆ ಎಳೆಯಲು ನೀಲಿ ಅಥವಾ ಕಪ್ಪು ಶಾಹಿಯನ್ನು ಬಳಸಿರಿ ಹಾಗೂ ಆಕೃತಿಗಳನ್ನು ರಚಿಸಲು ಪೆನ್ನಿಲ್ಲಾ ಬಳಸಿರಿ.

Instructions :

- (1) Check the question paper for fairness of printing. If there is any lack of fairness, inform the Hall Supervisor immediately.
- (2) Use **Blue** or **Black** ink to write and underline and pencil to draw diagrams.

ವಿಭಾಗ-A/SECTION - A

ಮೂಲಾಂಶ :

- (i) ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ. 30x1=30
- (ii) ಕೆಳಗೆ ಕೊಟ್ಟ ನಾಲ್ಕು ಆಯ್ದುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ ಮತ್ತು ಅದರ ಆಯ್ದುಯ ಸಂಖ್ಯೆ ಮತ್ತು ಅವುಗಳ ಉತ್ತರವನ್ನು ಬರೆಯಿರಿ.

Note :

- (i) Answer **all** the questions.
- (ii) Choose the most suitable answer from the given **four** alternatives and write the option code and the corresponding answer.

[Turn over

1. ಸ್ವತಂತ್ರ ಎಸಳುಗಳೊಂದಿಗೆ ಹೂಗಳಿರುವ ಸಸ್ಯಗಳು ಇದರ ಅಡಿಯಲ್ಲಿ ಸಾಫ್ತೀಕರಿಸಲಾಗುತ್ತದೆ :

- | | |
|--------------------|---------------------|
| (a) ಮೊನೊಕ್ಲಾಮಿಡಿಯಾ | (b) ಮೊನೊಕೋಟಿಲಿಪನ್ಸ್ |
| (c) ನಾಮೋಪೆಟಾಲಾ | (d) ಪೋಲಿಪೆಟಾಲಾ |

Plants having flowers with free petals are placed under :

- | | |
|-------------------|--------------------|
| (a) Monochlamydea | (b) Monocotyledons |
| (c) Gamopetalae | (d) polypetalae |

2. ವನೋನಿಯಾ ಅರ್ಥೋರಿಯಾವು :

- | | | | |
|-------------------------|-----------|----------|------------|
| (a) ಮೂಲಿಕೆ | (b) ಮೊದೆ | (c) ಮರ | (d) ಬಳ್ಳಿ |
| Vernonia arborea is a : | | | |
| (a) herb | (b) shrub | (c) tree | (d) twiner |

3. ಹಿವಿಯಾ ಬ್ರೆಸಿಲೀಯೆನ್ಸಿಸ್‌ನಲ್ಲಿ ಎಲೆಗಳು :

- | | |
|----------------|---------------------------|
| (a) ಸರಳ | (b) ತ್ರಿಕೋನ ಎಲೆಗಳ ಸಂಯೋಜನೆ |
| (c) ಸೆಸ್ಟ್ಯುಲ್ | (d) ಹಸ್ತಾಕಾರದ ಹಾಲೆಗಳಂತೆ |

In Hevea brasiliensis, the leaves are :

- | | |
|-------------|--------------------------|
| (a) Simple | (b) Trifolately compound |
| (c) Sessile | (d) Palmately lobed |

4. ಮುಸಾದಲ್ಲಿ ಫೈಲೋಟಾಕ್ಸಿಯು :

- | | | | |
|-----------|-------------|------------------|-----------|
| (a) ಪಯಾಂಯ | (b) ವಿರುದ್ಧ | (c) ಡಿಸ್ಟಿಕ್ಸೋಸ್ | (d) ಸೈರಲ್ |
|-----------|-------------|------------------|-----------|

The phyllotaxy in Musa is :

- | | | | |
|---------------|--------------|----------------|------------|
| (a) Alternate | (b) Opposite | (c) Distichous | (d) Spiral |
|---------------|--------------|----------------|------------|

5. ಬೊರಾಸ್ಸಸ್ ಫೆಲಿಪರ್ ಇದರ ದ್ವಿಪದಿಯು :

- | | |
|----------------|------------------|
| (a) ತೆಂಗಿನ ಮರ | (b) ವೃಣಾ ಮರ |
| (c) ರಾಯಲ್ ಪಾಮ್ | (d) ಪಲ್ಮೇರಾ ಪಾಮ್ |

Borassus flabellifer is the binomial of :

- | | |
|------------------|------------------|
| (a) coconut tree | (b) wine palm |
| (c) royal palm | (d) palmyra palm |

6. ಆಟ್‌ಮಿಸಿಯಾ ಮಾರಿಟಿಮಾದಿಂದ ಪಡೆವ ಜಿಷ್ಧಾವು :

- | | | | |
|--------------|---------------|----------------|---------------|
| (a) ಪೈರೆಥ್ರಂ | (b) ಸಾನೋಟೋನ್‌ | (c) ಅಟ್ರೋಪೈನ್‌ | (d) ಕ್ವಿನೈನ್‌ |
|--------------|---------------|----------------|---------------|

A drug obtained from Artemesia maritima is :

- | | | | |
|---------------|--------------|--------------|-------------|
| (a) pyrethrum | (b) santonin | (c) atropine | (d) quinine |
|---------------|--------------|--------------|-------------|

7. ಏಕದಳ ಸಸ್ಯಗಳಲ್ಲಿ ಮುಂದುವರಿದ ಕುಟುಂಬವು :

- | | |
|-----------------|------------------|
| (a) ಆಸ್ಟ್ರಾಸಿಯಾ | (b) ಮಾಲ್ವಾಸಿಯಾ |
| (c) ರುಜಿಯಾಸಿಯಾ | (d) ಟ್ರಿಕ್ಟಾಸಿಯಾ |

An advanced family in Monocotyledons is :

- | | |
|----------------|-----------------|
| (a) Asteraceae | (b) Malvaceae |
| (c) Rubiaceae | (d) Orchidaceae |

8. ಓಸ್ಟೋಸ್ಕ್ಲೆರೈಡ್ ರಿಯ್ಡ್ಸ್ ಇಲ್ಲಿ ಕಾಣಿಸಿಗುತ್ತವೆ :

- | | |
|--------------------------|-----------------------|
| (a) ಹೊಟಾಲಾರಿಯಾದ ಬೀಜ ಮೊರೆ | (b) ಪ್ಯೂಸಮ್ ಬೀಜ ಮೊರೆ |
| (c) ಪ್ಯೇರಸ್‌ನ ತಿರುಳು | (d) ಬಾಳೆಹಣ್ಣಿನ ತೊಟ್ಟು |

The osteosclereids are seen in :

- | | |
|-----------------------------|------------------------|
| (a) seed coat of crotalaria | (b) seed coat of pisum |
| (c) pulp of pyrus | (d) petioles of banana |

9. ಪ್ರಾಸೀಜ್ ಸೆಲ್‌ಗಳು ಈ ಎಂಡೋಡರ್ಮಿಸ್‌ನಲ್ಲಿ ಕಂಡುಬರುತ್ತವೆ :

- | | |
|-----------------|-----------------|
| (a) ಧ್ವಿದಳ ಕಾಂಡ | (b) ಧ್ವಿದಳ ಬೇರು |
| (c) ಏಕದಳ ಕಾಂಡ | (d) ಧ್ವಿದಳ ಎಲೆ |

Passage cells are found in endodermis of :

- | | |
|------------------|----------------|
| (a) dicot stem | (b) dicot root |
| (c) monocot stem | (d) dicot leaf |

10. ನಾಳೀಯ ಕೆಂಬಿಯಂ :

- | | |
|------------------------|-----------------------------|
| (a) ಎಟಿಕಲ್ ಮೆರಿಸ್ಟ್‌ | (b) ಇಂಟರ್‌ಕ್ಯಾಲರಿ ಮೆರಿಸ್ಟ್‌ |
| (c) ಲ್ಯಾಟರಲ್ ಮೆರಿಸ್ಟ್‌ | (d) ಪ್ರೋಮೆರಿಸ್ಟ್‌ |

Vascular Cambium is a :

- | | |
|----------------------|--------------------------|
| (a) apical meristem | (b) intercalary meristem |
| (c) lateral meristem | (d) promeristem |

11. ವಾರ್ಷಿಕ ಉಂಗುರಗಳನ್ನು ಲೆಕ್ಕೆ ವಾಡಿ ಮರದ ವಯಸ್ಸನ್ನು ನಿಣಾಯಿಸುವುದನ್ನು ಹೀಗೆಂದು ಕರೆಯುತ್ತಾರೆ :

- | | |
|-----------------------|------------------|
| (a) ಡೆಂಡ್ರೋಕ್ರಾನೋಲಾಜಿ | (b) ಪಾಲ್ಯಾನೋಲಾಜಿ |
| (c) ಎಂಟಿಮೊಲಾಜಿ | (d) ಇಕಾಲಜಿ |

The determination of the age of a tree by counting the annual rings is called :

- | | |
|----------------------|----------------|
| (a) dendrochronology | (b) palynology |
| (c) entemology | (d) ecology |

12. ಜಿಮ್ನೋಸ್ಪರ್ಸ್‌ಗಳಲ್ಲಿ, ಪ್ರಮುಖ ನೀರು ನಿರ್ವಹಿಸುವ ಅಂಶಗಳು :

- | | |
|------------------|---------------------|
| (a) ಟ್ರಾಚೆಯೈಡ್ಸ್ | (b) ವೆಸೆಲ್ಸ್ |
| (c) ಇಂಲಂ ಫೈಬರ್ಸ್ | (d) ಸೀವ್ ಟ್ರೂಬ್‌ಗಳು |

In Gymnosperms, the chief water conducting elements are :

- | | |
|------------------|-----------------|
| (a) tracheids | (b) vessels |
| (c) xylem fibres | (d) sieve tubes |

13. ಹೃಗೊ ಡಿ ವ್ರೈಸ್ ಮೊದಲ ಬಾರಿ ಮ್ಯಾಟೇಶನ್ (ಪರಿವರ್ತನೆ) ಎಂಬ ಪದವನ್ನು ಅವನ ಈ ವೀಕ್ಷಣೆಯಲ್ಲಿ ಉಪಯೋಗಿಸಿದನು :

- | | |
|--------------------------|--------------------|
| (a) ಸೋರ್ಗುಂ | (b) ನ್ಯೂರ್‌ಸ್ಪೋರಾ |
| (c) ಓನೋಥರಾ ಲಾರ್ಮಾಕ್‌ಯಾನಾ | (d) ಸಿಸೆರ್‌ ಗಿಗಾಸ್ |

Hugo de Vries first used the term mutation based on his observation on :

- | | |
|---------------------------|-----------------|
| (a) Sorghum | (b) Neurospora |
| (c) Oenothera lamarckiana | (d) Cicer gigas |

14. ನಲ್ಲಿಸೊಮಿಯನ್ನು ಹೀಗೆ ಪ್ರತಿನಿಧಿಸಬಹುದು :

- | | | | |
|--------------|--------------|--------------|--------------|
| (a) $2n - 1$ | (b) $2n + 1$ | (c) $2n + 2$ | (d) $2n - 2$ |
|--------------|--------------|--------------|--------------|

Nullisomy is represented by :

- | | | | |
|--------------|--------------|--------------|--------------|
| (a) $2n - 1$ | (b) $2n + 1$ | (c) $2n + 2$ | (d) $2n - 2$ |
|--------------|--------------|--------------|--------------|

15. ಕ್ಯಾನ್ಸರ್ ಸೆಲ್ಸ್‌ಗಳಲ್ಲಿ ಇರುವ ಕ್ರೋಮೋಜೋಮ್‌ಗಳನ್ನು ಹೀಗೆಂದು ಕರೆಯಲಾಗುತ್ತದೆ :

- | | |
|-------------------------|------------------------------|
| (a) ಪೋಲಿಟೆನ್ ಕ್ರೋಮೋಜೋಮ್ | (b) ಲ್ಯಾಂಪ್ ಬ್ರಷ್ ಕ್ರೋಮೋಜೋಮ್ |
| (c) ಬಿ- ಕ್ರೋಮೋಜೋಮ್‌ಗಳು | (d) ಡಬಲ್ ಮಿನ್ಯೂಟ್ಸ್ |

Chromosomes occur in cancer cells are called as :

- | | |
|-------------------------|---------------------------|
| (a) Polytene chromosome | (b) Lamp brush chromosome |
| (c) B - chromosomes | (d) Double minutes |

16. ಕಬ್ಜಿನಲ್ಲಿರುವ ಹೆಮ್ಲೋಯ್ಡ್ ಕ್ರೋಮೋಜೋಮ್ ಜೋಡಿಯು :

- | | | | |
|--------|--------|--------|--------|
| (a) 30 | (b) 40 | (c) 10 | (d) 20 |
|--------|--------|--------|--------|

Haploid set of chromosome in sugarcane is :

- | | | | |
|--------|--------|--------|--------|
| (a) 30 | (b) 40 | (c) 10 | (d) 20 |
|--------|--------|--------|--------|

17. ಕ್ಯಾಲಸ್‌ನಿಂದ ಬೆಳೆಯುವ ಬೇರನ್ನು ಹೀಗೆಂದು ಕರೆಯುತ್ತಾರೆ :

- | | |
|---------------------|----------------------|
| (a) ಓರ್ಗಾನೋಜೆನಿಸಿಸ್ | (b) ರೈಜೋಜೆನಿಸಿಸ್ |
| (c) ಕೌಲೋಜೆನಿಸಿಸ್ | (d) ಎಂಬ್ರಿಯೋಜೆನಿಸಿಸ್ |

The development of root from the callus is called :

- | | |
|-------------------|-------------------|
| (a) organogenesis | (b) rhizogenesis |
| (c) caulogenesis | (d) embryogenesis |

18. ಮಾನವನ ಬಳಕೆಗೆ ಕೆಳಗಿನ ಈ ಜೀವಿಯಿಂದ(ಒರ್ಗೇನಿಸಮ್) ಮಷ್ಟಿಕರಿಸಿದ ವಿಟಮಿನ್ ಮಾತ್ರೆಗಳನ್ನು ತಯಾರಿಸಲಾಗುತ್ತದೆ :

- | | |
|--------------|----------------|
| (a) ನೊಸ್ಮೊಕ್ | (b) ಯೀಸ್ಪ್ |
| (c) ಮಷ್ಟಿಕ | (d) ಸ್ಪಿರುಲಿನಾ |

Enriched vitamin tablets are produced from the following organism for human consumption.

- | | |
|--------------|---------------|
| (a) Nostoc | (b) Yeast |
| (c) Mushroom | (d) Spirulina |

19. ಕೆಳಗಿನ ಯಾವ ಜೆನಿಟಿಕಲ್ ಇಂಜೆನಿಯರ್‌ ಆದ ವಸ್ತುವು ಸೆಲ್‌ಗಳಿಗೆ ವೈರಸ್‌ನ್ನು ವಿರೋಧಿಸಲು ಸಹಾಯ ಮಾಡುತ್ತವೆ ?

- | | |
|--------------------|-----------------------|
| (a) ಇಂಟರ್‌ಲ್ಯೂಕೆನ್ | (b) ಇಂಟರ್‌ಫೆರಾನ್ |
| (c) ಇನ್ಸ್ಲೂಲಿನ್ | (d) ರೆನಿನ ಇನ್‌ಹಿಬಿಟರ್ |

Which one of the following genetically engineered products helps the cells to resist viruses ?

- | | |
|-----------------|----------------------|
| (a) Interleukin | (b) Interferon |
| (c) Insulin | (d) Renin inhibitors |

20. ಟ್ರಾನ್ಸ್‌ಫೆರೇಸ್‌ಗೆ ಉದಾಹರಣೆಯು :

- | | |
|---------------------------------|-------------------------------|
| (a) ಟ್ರಾನ್ಸ್‌ಮಿನೇಸ್ | (b) ಪ್ರೈರಿವಿಕ್ ಕಾರ್ಬೋಜ್ಯೂಲೇಸ್ |
| (c) ಹಿಸ್ಟಿಡೈನ್ ಡಿಕಾರ್ಬೋಜ್ಯೂಲೇಸ್ | (d) ಡಿಹೈಡ್ರೋಜಿನೇಸ್ |

An example for transferase :

- | | |
|-----------------------------|-------------------------|
| (a) transaminase | (b) pyruvic carboxylase |
| (c) histidine decarboxylase | (d) dehydrogenase |

21. Z - ಯೋಜನೆ ಇದನ್ನು ಸೂಚಿಸುತ್ತದೆ :

- | | |
|--------------------------------------|--------------------------|
| (a) ಸೈಕ್ಲಿಕ್ ಎಲೆಕ್ಟ್ರಾನ್ ಸಾರಿಗೆ | (b) ನೀರಿನ ಫೋಟೋಲ್ಯೂಸಿಸ್ |
| (c) ನಾನ್-ಸೈಕ್ಲಿಕ್ ಎಲೆಕ್ಟ್ರಾನ್ ಸಾರಿಗೆ | (d) CO_2 ನ ಕಡಿತ |

Z - scheme refers to :

- | | |
|-----------------------------------|--------------------------------|
| (a) Cyclic electron transport | (b) photolysis of water |
| (c) Non-cyclic electron transport | (d) reduction of CO_2 |

22. ಕೆಳಗಿನವುಗಳಲ್ಲಿ ಯಾವುದು ಸಾಮಾನ್ಯ ಉಸಿರಾಟದ ಸಭ್ಯತ್ವೇಣ (ತಲಾಥಾರ) :

- | | |
|--------------------|-----------------|
| (a) ಪ್ರೋಟೋಫಿಲ್ | (b) ಮೇದಸ್ಟ್ |
| (c) ಕಾರ್ಬೋಹೈಡ್ರೇಟ್ | (d) ವಿಟಮಿನ್‌ಗಳು |

Which of the following is the common respiratory substrate :

- | | |
|-------------------|--------------|
| (a) proteins | (b) lipids |
| (c) carbohydrates | (d) vitamins |

23. ಹಣ್ಣಗಳ ಮಾನುವಿಕೆಗೆ ಒಳಗೊಂಡಿರುವ ಹಾರ್ಮೋನೆನು :

- | | |
|----------------|--------------------|
| (a) ಆಕ್ಸಿನ್ | (b) ಗಿಬರೆಲಿನ್ |
| (c) ಕೆಫ್ಯೋಲೀನ್ | (d) ಅಭಾಸಿಸಿಕ್ ಆಮ್ಲ |

The hormone that involves in ripening of fruits is :

- | | |
|--------------|-------------------|
| (a) auxin | (b) gibberellin |
| (c) ethylene | (d) abscisic acid |

24. ಕೆಳಗಿನವುಗಳಲ್ಲಿ ಯಾವುದು ದಿನ ತಟಸ್ಥ ಸಸ್ಯ ?

- | | |
|------------|----------------|
| (a) ತಂಬಾಕು | (b) ಸೂರ್ಯಕಾಂತಿ |
| (c) ಓಟ್ | (d) ಗೋಡಿ |

Which of the following is a day neutral plant ?

- | | |
|-------------|---------------|
| (a) Tobacco | (b) Sunflower |
| (c) Oats | (d) Wheat |

25. ಮೈಟೋಕಂಡ್ರಿಯಾದಲ್ಲಿ, ಎಲೆಕ್ಟ್ರಾನ್ ಸಾರಿಗೆ ಘಟಕಗಳು ಹೀಗೆ ವ್ಯವಸ್ಥಿತಗೊಂಡಿವೆ :

- | | |
|----------------|----------------------|
| (a) ಮಾಟ್ರಿಕ್ಸ್ | (b) ಹೊರಗಿನ ಮೆಂಬ್ರೇನ್ |
| (c) ಕ್ರಿಸ್ಟೇ | (d) ಒಳಗಿನ ಮೆಂಬ್ರೇನ್ |

In mitochondria, the electron transport components are arranged in :

- | | |
|-------------|--------------------|
| (a) matrix | (b) outer membrane |
| (c) cristae | (d) inner membrane |

It is described as energy currency of the cell :

- ## 27. ಭಾಗಶಃ ಪರಾವಲಂಬಿಗೆ ಉದಾಹರಣೆಯು :

- (a) ବାଂଦା (b) କେମ୍ବିଟା (c) ଡେଲ୍‌ସର୍ବା (d) ଏନ୍‌ସି୧୦

An example for partial parasite is :

- (a) Vanda (b) Cuscuta (c) Drosera (d) Viscum

- 28.** ಪೈರಿಕುಲೇರಿಯಾ ಓರಿಜೇನ್ ಸಹಕಾರಿ ಅತಿಥೇಯ ಸಸ್ವವು ಯಾವುದು ?

What is the collateral host plant of *pyricularia oryzae* ?

- ## 29. මොලිස්කොයු ජයරත්න ප්‍රේරිතගාජුත්තේ :

- (a) ಮೊಲಿಕಾಂಪ್ಯುಲೀನ್ ಗ್ರೈಕಾಲ್
 (b) ಪರ್ಕನ್ಸನ್
 (c) ಸೆಲ್ಲುಲೈನ್
 (d) ಕೊಲಿಸ್ಟರ್ಸ್

Polyplody can be induced by :

- ### 30. ಭಾರತದಲ್ಲಿ ಪೇಟೆಂಟ್‌ಗೆ ಕಾಲಾವಧಿಯು :

- (a) 3 ವರ್ಷಗಳು (b) 4 ವರ್ಷಗಳು (c) 5 ವರ್ಷಗಳು (d) 6 ವರ್ಷಗಳು

Duration of patent in India is :

- (a) 3 years (b) 4 years (c) 5 years (d) 6 years

ವಿಭಾಗ - B / SECTION - B

ಸೂಚನೆ : ಯಾವುದಾದರೂ ಹದಿನ್ಯೇದು ಪ್ರಶ್ನೆಗಳನ್ನು ಉತ್ತರಿಸಿ.

15x3=45

Note : Answer **any fifteen** questions.

31. ಪಾಪಿಲಿಯೋನಾಸಿಯಸ್ ಕೊರೋಲಾ ಎಂದರೇನು ?

What is papilionaceous corolla ?

32. ಮಾಲ್ವಸಿಯಾದ ವ್ಯವಸ್ಥಿತ ಸ್ಥಾನವನ್ನು ಬರೆಯಿರಿ.

Write the systematic position of malvaceae.

33. ಸ್ಯೆನಜೇನಿಸಿಯಸ್ ಸ್ಪೆಮೆನ್ ಎಂದರೇನು ?

What is syngenesious stamen ?

34. ಅಟ್ರೋಪೈನ್ ಎಂದರೇನು ?

What is Atropine ?

35. ಎಸ್ಟೆಲೆ ಎಂದರೇನು ?

What is an Eustele ?

36. ಅನುವಂಶಿಕ ನಕ್ಷೆ ಎಂದರೇನು ?

What is a genetic map ?

37. ಟ್ರಾನ್ಸ್‌ಕ್ರಿಪ್ಷನ್ ಎಂದರೇನು ?

What is Transcription ?

38. ಪೆಲ್ಲೋಯಿಡ್ಯ ಯಾವುದಾದರೂ ಮೂರು ಮಹತ್ವಗಳನ್ನು ಬರೆಯಿರಿ.

Write any three significances of ploidy.

39. ಸಸ್ಯ ಅಂಗಾಂಶ ಕೃಷಿಯ ಮೂರು ಮಾಧ್ಯಮಗಳನ್ನು ನಮೂದಿಸಿ.

Mention three media of plant tissue culture.

40. ಜೈವಿಕ - ಪರಿಹಾರ ಎಂದರೆ ಏನಘರ್?

What is meant by Bio-remediation ?

41. ಬೆಳಕು ಪ್ರತಿಕ್ರಿಯೆಯನ್ನು ವ್ಯಾಖ್ಯಾನಿಸಿ.

Define light reaction.

42. ಹೌಸ್ಟೋರಿಯಾ ಎಂದು ಯಾವುದಕ್ಕೆ ಕರೆಯುತ್ತಾರೆ ?

What are called haustoria ?

43. ಜಿಯಾಟಿನ್ ಎಂದರೇನು ?

What is Zeatin ?

44. ಸ್ಕ್ರೀಕ್ ಫೋಟೋಫೋಸ್ಕೋರ್ಲೆಶನ್ ನಡೆಯುವ ಸ್ಥಿತಿಗಳನ್ನು ತಿಳಿಸಿ.

State the conditions underwhich cyclic photophosphorylation occurs.

45. ಅಪೋಎನ್‌ಜೈಂಪ್ ಎಂದರೇನು ?

What is Apoenzyme ?

46. ಆಫ್ಲೂಜನಕರಹಿತ ಉಸಿರಾಟ ಎಂದರೇನು ?

What is anaerobic respiration ?

47. ಪೆಂಟೋಸ್ ಫಾಸ್ಕೋ ಪಾಥ್ವೇಯ ಮೂರು ಮಹತ್ವಗಳನ್ನು ನಮೂದಿಸಿ.

Mention three significances of pentose phosphate pathway.

48. C_3 ಮತ್ತು C_4 ಪಾಥ್ವೇಯ ನಡುವಿನ ಯಾವುದಾದರೂ ಮೂರು ವ್ಯತ್ಯಾಸಗಳನ್ನು ಬರೆಯಿರಿ.

Write any three differences between C_3 and C_4 pathway.

49. ಸೊಲಾನಂ ನೃಗ್ರಂಥ ಯಾವುದಾದರೂ ಮೂರು ಜಿಷ್ಫಿಂ ಉಪಯೋಗಗಳನ್ನು ಬರೆಯಿರಿ.

Write any three medicinal uses of Solanum nigrum.

50. ಜೈವಿಕಗೊಬ್ಬರ ಎಂದರೇನು ಮತ್ತು ಒಂದು ಉದಾಹರಣೆ ಕೊಡಿ.

What is Biofertilizer and give an example.

ವಿಭಾಗ - C / SECTION - C

- ಮೂಲಕ :** (i) ಪ್ರಶ್ನೆ ಸಂ. 56 ಯಾವುದು ಕಡ್ಡಾಯವಾಗಿದೆಯೋ ಅದನ್ನು ಸೇರಿಸಿ ಯಾವುದಾದರೂ ಏಷು
ಪ್ರಶ್ನೆಗಳನ್ನು ಉತ್ತರಿಸಿ. 7x5=35
(ii) ಅಗತ್ಯವಿದಲ್ಲಿ ಚಿತ್ರಗಳನ್ನು ಬಿಡಿಸಿ.

Note : (i) Answer **any seven** questions including question no. 56 which is **compulsory**.
(ii) Draw diagrams wherever necessary.

51. ಹರ್బರೆರಿಯಂನ ಮಹತ್ವವನ್ನು ಹೊರತನ್ನಿಂದಿಸಿ.

Bring out the significance of Herbarium.

52. ಮುಸಾ ಮತ್ತು ರಾವೆನಾಲಾದ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.

Write the differences between Musa and Ravenala.

53. ಪೆರೆಂಕ್ಯೆಮಾದ ವಿವಿಧ ವಿಧಗಳನ್ನು ವಿವರಿಸಿ.

Explain different types of parenchyma.

54. ಲೆಂಟಿಸೆಲ್ಸ್ ಬಗ್ಗೆ ಸಂಖ್ಯೆ ಟಿಪ್ಪಣಿ ಬರೆಯಿರಿ.

Write short notes on lenticels.

55. ಒಕದಳ ಬೇರಿನ ವ್ಯತ್ಯಾಸ ವಿಭಾಗವನ್ನು ಬಿಡಿಸಿ ಮತ್ತು ಅವುಗಳ ಭಾಗಗಳನ್ನು ಗುರುತಿಸಿ. (ಒಂದು ಭಾಗವನ್ನು ದೊಡ್ಡದಾಗಿಸಿ ಅಥವಾ ನೆಲ್ಲ ನೋಟ)

Draw and label the parts of transverse section of a monocot root (a sector enlarged or Ground plan)

56. tRNA ರಚನೆಯ ಬಗ್ಗೆ ಸಂಖ್ಯೆ ಟಿಪ್ಪಣಿ ಬರೆಯಿರಿ.

Write short notes on the structure of tRNA.

57. DNA ಮತ್ತು RNA ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.

Write the differences between DNA and RNA.

58. ಅನುವಂಶಿಕ ರೂಪಾಂಶರದ ಪ್ರಾಯೋಗಿಕ ಅಳಿಕೆಶಾಗಳ ಬಗ್ಗೆ ಸಂಖ್ಯೆ ಟಿಪ್ಪಣಿ ಬರೆಯಿರಿ.

Write short notes on the practical application of genetic transformation.

59. ಮರುಸಂಯೋಜನಾ DNA ತಂತ್ರಜ್ಞಾನದ ಇದು ಅತಿ ಮುಖ್ಯವಾದ ಫಾರ್ಟನೆಗಳನ್ನು ಬರೆಯಿರ.

Write the five most important events of recombinant DNA technology.

60. ಕುಹೆನ ಫರ್ಮೆಂಟೇಶನ್ ಟೂಬ್ ಪ್ರಯೋಗವನ್ನು ವಿವರಿಸಿ.

Explain Kuhne's fermentation tube experiment.

61. ಆಕ್ಸಿನ್‌ನ ಯಾವುದಾದರೂ ಇದು ಭೌತಿಕ ಪರಿಣಾಮಗಳನ್ನು ಬರೆಯಿರ.

Write any five physiological effects of Auxin.

62. ಸಸ್ಯ ಪರಿಚಯದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.

Write short notes on plant introduction.

ವಿಭಾಗ - D / SECTION - D

ಶಾಖೆಗಳನ್ನು ಒಳಗೊಂಡಿ: (i) ಯಾವುದಾದರೂ ನಾಲ್ಕು ಪ್ರಶ್ನೆಗಳನ್ನು ಉತ್ತರಿಸಿ. **4x10=40**

(ii) ಅಗತ್ಯವಿದ್ದಲ್ಲಿ ಚಿತ್ರಗಳನ್ನು ಬಿಡಿಸಿ.

Note : (i) Answer any four questions.

(ii) Draw diagrams wherever necessary.

63. (a) ಬೆಂಥಂ ಮತ್ತು ಹೂಕರ್‌ನ ಸಸ್ಯಗಳ ವಿಂಗಡನೆಯ ಅನುಕೂಲತೆಗಳನ್ನು ಹೊರತನ್ನಿಂದಿಸಿ.

(b) ರುಬಿಯಾಸಿಯಾದ ಆರ್ಥಿಕ ಪ್ರಾಮುಖ್ಯತೆಗಳನ್ನು ಬರೆಯಿರಿ.

(a) Bring out the merits of Bentham and Hooker's classification of plants.

(b) Give an account on economic importance of Rubiaceae.

64. ಮುಸಾ ಪಾರಾಡ್ಯೆಸಿಯಾಕಾವನ್ನು ಸಸ್ಯಶಾಸ್ತ್ರೀಯ ಪದದಲ್ಲಿ ವಿವರಿಸಿ.(ಚಿತ್ರದ ಅಗತ್ಯವಿಲ್ಲ)

Describe Musa paradisiaca in botanical terms. (Diagrams not necessary)

65. ದ್ವಿದಳ ಕಾಂಡ ಮತ್ತು ಏಕದಳ ಕಾಂಡದ ನಡುವಿನ ಅಂಗರಚನಾ ವೃತ್ತಾಸ್ತಗಳನ್ನು ಬರೆಯಿರಿ.

Write anatomical differences between dicot stem and monocot stem.

66. ಕ್ರಾಮೋಜೋಮೊನ ರಚನೆಯನ್ನು ವಿವರಿಸಿ.

Explain the structure of chromosome.

67. ಸಸ್ಯ ಅಂಗಾಂಶ ಕೃಷಿಯ ಅನ್ವಯಿಕೆಗಳ ಫಲಿತಾಂಶಗಳು ಯಾವುವು ?

What are the outcomes of application of plant tissue culture ?

68. ಫೋಟೋಸಿಂಥೆಸಿಸ್‌ಗೆ ಪರಿಣಾಮ ಬೀರುವ ಅಂಶಗಳನ್ನು ಬರೆಯಿರಿ.

Write an account on the factors affecting photosynthesis.

69. C_2 ಸೈಕಲನ್ನು ವಿವರಿಸಿ. (ಪೋಟೋರೆಸ್ಪೇಶನ್) (ಫ್ಲೋ ಚಾರ್ಟ್ ಅಥವಾ ವಿವರಣೆ)

Describe C_2 cycle (photorespiration) (flow chart or Explanation)

70. ಭಾರತ ಮತ್ತು ಕಡಲೆ ಕಾರಿಯ ಆರ್ಥಿಕ ಪ್ರಾಮುಖ್ಯತೆಗಳನ್ನು ಬರೆಯಿರಿ.

Write the economic importance of Rice and ground nut.